ಕರ್ನಾಟಕ ವಿಧಾನ ಪರಿಷತ್ತು

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	1161
2	ಸದಸ್ಯರ ಹೆಸರು	ಶ್ರೀ ಎಂ.ಪಿ.ಸುನೀಲ್ ಸುಬ್ರಮಣಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
3	ಉತ್ತರಿಸಬೇಕಾದ ದಿನಾಂಕ	22.09.2021
4	ಉತ್ತರಿಸುವ ಸಚಿವರು	ಕಂದಾಯ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದ ಎಲ್ಲಾ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ಮತ್ತು ಅದನ್ನು ಪೋಡಿ ಮಾಡುವ ಕೆಲಸವನ್ನು ಸರ್ಕಾರದ ವತಿಯಿಂದಲೇ ಮಾಡಿಸಲಾಗುತ್ತಿದೆಯೇ; ಹಾಗಿದ್ದರೆ, ಇಲ್ಲಿಯವರೆವಿಗೂ ರಾಜ್ಯದಲ್ಲಿ ಆಗಿರುವ ಪ್ರಗತಿ ವಿವರ ಮತ್ತು ಕೊಡಗು ಜಿಲ್ಲೆಯದ್ದು ಪ್ರತ್ಯೇಕವಾಗಿ ವಿವರ ನೀಡುವುದು;	ರಾಜ್ಯದ ಎಲ್ಲಾ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ಮತ್ತು ಅದನ್ನು ಪೋಡಿ ಮಾಡುವ ಕೆಲಸವನ್ನು ಸರ್ಕಾರದ ವತಿಯಿಂದಲೇ ಮಾಡಿಸಲಾಗುತ್ತಿದ್ದು, ಜಿಲ್ಲಾವಾರು ಪ್ರಗತಿಯನ್ನು **ಅನುಬಂಧದಲ್ಲಿ** ನೀಡಿದೆ. ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ, ಪೋಡಿ ಕೆಲಸದ ಪ್ರಗತಿ ವಿವರ (see table below)
ಆ)	ರಾಜ್ಯದ ಸರ್ಕಾರಿ ಕೆರೆ, ಗೋಮಾಳ, ಇತರೆ ಸರ್ಕಾರಿ ಜಾಗವನ್ನು ಸರ್ಕಾರವೇ ಒಂದು ನಿರ್ದಿಷ್ಟ ಅವಧಿಯಲ್ಲಿ ಸರ್ವೆ ಮಾಡಿಸಿ, ಪೋಡಿ ಮಾಡುವ ಕಾರ್ಯವನ್ನು ಮಾಡಿದ್ದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಉಪಯೋಗ ವಾಗುವುದಲ್ಲವೆ; ಅದನ್ನು ಮಾಡಿಸಲು ಸರ್ಕಾರದ ಸ್ಪಷ್ಟ ನಿಲುವೇನು? (ವಿವರ ಒದಗಿಸುವುದು)	ರಾಜ್ಯದಲ್ಲಿ ಮೂಲ ಸರ್ವೆ ಮತ್ತು ರೀಸರ್ವೆ ಕಾಲಕ್ಕೆ ಎಲ್ಲಾ ಗ್ರಾಮಗಳಲ್ಲಿ ಅಳತೆ ಕಾರ್ಯ ಕೈಗೊಂಡು ಗ್ರಾಮದ ಸರ್ಕಾರಿ ಜಮೀನುಗಳು, ಅಂದರೆ ಕೆರೆ-ಕಟ್ಟೆ, ಗೋಮಾಳ, ದಾರಿ, ಮತ್ತು ಹಳ್ಳ ಇತ್ಯಾದಿ ಇತರೆ ಸರ್ಕಾರಿ ಜಾಗವನ್ನು ಅಳತೆಯಿಂದ ಗುರ್ತಿಸಿ ನಕಾಶೆಯಲ್ಲಿ ನಮೂದಿಸಿ ದಾಖಲೆ ತಯಾರಿಸಲಾಗಿದೆ. ಸದರಿ ಸರ್ಕಾರಿ ಜಮೀನುಗಳು ಒತ್ತುವರಿಯಾಗಿರುವ ಬಗ್ಗೆ, ಸಂಬಂಧಿಸಿದ ಜಿಲ್ಲಾಧಿಕಾರಿಗಳು/ ಉಪ ವಿಭಾಗಾಧಿಕಾರಿಗಳು/ ತಹಶೀಲ್ದಾರರು ಅಳತೆ ಮಾಡುವಂತೆ ಕೋರಿದಾಗ ಭೂಮಾಪನ ಇಲಾಖೆಯ ವತಿಯಿಂದ ಅದ್ಯತೆಯ ಮೇರೆಗೆ ಸರ್ಕಾರಿ ಜಾಗವನ್ನು ಅಳತ ಮಾಡಿ ಗಡಿ ಗುರುತಿಸಲಾಗುತ್ತಿದೆ. ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯಿಂದ ಜಂಟಿಯಾಗಿ ಸರ್ಕಾರಿ ಜಾಗದ ಒತ್ತುವರಿ ತೆರವುಗೊಳಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.

ಕ್ರ.ಸಂ	ತಾಲ್ಲೂಕು	ಪೋಡಿ ಕೆಲಸ ನಿರ್ವಹಿಸಿರುವ ವಿವರ	
		ಪ್ರಕರಣಗಳ ಸಂಖ್ಯೆ	ವಿಸ್ತೀರ್ಣ (ಎಕರೆಗಳಲ್ಲಿ)
01	ಮಡಿಕೇರಿ	1626	3558.75
02	ಸೋಮವಾರಪೇಟೆ	3239	5734.30
03	ವಿರಾಜಪೇಟೆ	675	2186.82
	ಒಟ್ಟು	**5540**	**11,461.87**

ಸಂಖ್ಯೆ: ಕಂಇ 152 ಎಸ್ಎಸ್‌ಸಿ 2021

(ಆರ್.ಅಶೋಕ)
ಕಂದಾಯ ಸಚಿವರು

ಅನುಬಂಧ

LCQ-1161

ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ಪೋಡಿ ಮಾಡಿರುವ ಜಿಲ್ಲಾವಾರು ವಿವರ

ಕ್ರ.ಸಂ	ಜಿಲ್ಲೆ	ವಿಸ್ತೀರ್ಣ	
		ಎಕರೆ	ಗುಂಟೆ
1	ಉಡುಪಿ	243	17
2	ಉತ್ತರ ಕನ್ನಡ	146	22
3	ಕೊಡಗು	11461	34.5
4	ಕೊಪ್ಪಳ	71	22
5	ಕೋಲಾರ	443	37
6	ಗದಗ	7	0
7	ಗುಲ್ಬರ್ಗ	1873	13
8	ಚಾಮರಾಜನಗರ	16427	10
9	ಚಿಕ್ಕಬಳ್ಳಾಪುರ	42840	0
10	ಚಿಕ್ಕಮಗಳೂರು	63831	32
11	ಚಿತ್ರದುರ್ಗ	43077	36
12	ತುಮಕೂರು	600	1
13	ದಕ್ಷಿಣ ಕನ್ನಡ	4022	19
14	ದಾವಣಗೆರೆ	73	25
15	ಧಾರವಾಡ	0	0
16	ಬಳ್ಳಾರಿ	2592	37
17	ಬಾಗಲಕೋಟೆ	56	19
18	ಬಿಜಾಪುರ	0	0
19	ಬೀದರ್	5580	10
20	ಬೆಂಗಳೂರು ಗ್ರಾಮಾಂತರ	2605	26
21	ಬೆಂಗಳೂರು ಜಿಲ್ಲೆ	537	7
22	ಬೆಳಗಾವ	713	6
23	ಮಂಡ್ಯ	39695	8
24	ಮೈಸೂರು	479	35
25	ಯಾದಗಿರ್	336	27
26	ರಾಮನಗರ	24262	34
27	ರಾಯಚೂರು	344	3
28	ಶಿವಮೊಗ್ಗ	452	6.5
29	ಹಾವೇರಿ	395	38
30	ಹಾಸನ	72237	10
	TOTAL	335410	15